



2059/0404/0805

IV Semester 3 Year LL.B. /VIII Semester 5 Year B.A. LL.B./B.B.A. LL.B./
VIII Semester 5 Year B.A. LL.B. (Maj.-Min. System)

Examination, June/July 2018

(New and Old Batch)

Opt. – II : BANKING LAW

Duration : 3 Hours

Max. Marks : 100

Instructions : 1. Answer Q. No. 9 and **any five** of the remaining.

ಪ್ರ. ಸಂ. 9 ಮತ್ತು ಉಳಿದ ಯಾವುದೇ ಐದಕ್ಕೆ ಉತ್ತರಿಸಿರಿ.

2. Q. No. 9 carries **20** marks and remaining questions carry **16** marks **each**.

ಪ್ರ. ಸಂ. 9 ಕ್ಕೆ 20 ಅಂಕಗಳು ಮತ್ತು ಉಳಿದವುಗಳಿಗೆ ತಲಾ 16 ಅಂಕಗಳು.

3. Answer should be written either in **English** or **Kannada** **completely**.

ಉತ್ತರವನ್ನು ಆಂಗ್ಲ ಅಥವಾ ಕನ್ನಡದಲ್ಲಿ ಸಂಪೂರ್ಣವಾಗಿ ಬರೆಯಬೇಕು.

Q. No. 1. Explain the functions of a Commercial Bank.

Marks : 16

ವಾಣಿಜ್ಯ ಬ್ಯಾಂಕಿನ ಪ್ರಕಾರ್ಯಗಳನ್ನು ವಿವರಿಸಿರಿ.

Q. No. 2. Discuss the relationship between banker and the customer.

Marks : 16

ಬ್ಯಾಂಕು ಮತ್ತು ಗ್ರಾಹಕನ ನಡುವೆ ಇರುವ ಸಂಬಂಧಗಳನ್ನು ಚರ್ಚಿಸಿರಿ.

Q. No. 3. Explain the main features of Banking Regulation Act, 1949.

Marks : 16

ಬ್ಯಾಂಕುಗಳ ನಿಯಂತ್ರಣ ಅಧಿನಿಯಮ, 1949 ರ ಮುಖ್ಯ ಲಕ್ಷಣಗಳನ್ನು ವಿವರಿಸಿರಿ.

Q. No. 4. What are the precautions to be taken by a banker while lending against the security of goods ? Explain.

Marks : 16

ಬ್ಯಾಂಕರನು ಸರಕುಗಳ ಭದ್ರತೆಯ ಆಧಾರದಲ್ಲಿ ಸಾಲ ನೀಡುವಾಗ ಅನುಸರಿಸುವ ಮುಂಜಾಗರೂಕತೆಗಳನ್ನು ವಿವರಿಸಿ.

P.T.O.



Q. No. 5. Define bill of exchange. State the distinctions between bill of exchange and promissory note.

Marks : 16

ವಿನಿಮಯ ಪತ್ರವನ್ನು ವ್ಯಾಖ್ಯಾನಿಸಿರಿ. ವಿನಿಮಯ ಪತ್ರ ಹಾಗೂ ವಚನ ಪತ್ರದ ನಡುವಿನ ವ್ಯತ್ಯಾಸಗಳನ್ನು ತಿಳಿಸಿರಿ.

Q. No. 6. Define the term 'Endorsement'. Briefly explain its types.

Marks : 16

ಹಿಂಬರಹವನ್ನು ವ್ಯಾಖ್ಯಾನಿಸಿ. ಅದರ ವಿವಿಧ ಪ್ರಕಾರಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.

Q. No. 7. Explain E-Banking System in India.

Marks : 16

ಭಾರತದಲ್ಲಿ ಇ-ಬ್ಯಾಂಕಿಂಗ್ ಪದ್ಧತಿಯನ್ನು ವಿವರಿಸಿರಿ.

Q. No. 8. Write note on **any two** of the following.

Marks : 8×2=16

ಈ ಕೆಳಗಿನ ಯಾವುದಾದರೂ ಎರಡರ ಮೇಲೆ ಟಿಪ್ಪಣಿ ಬರೆಯಿರಿ.

a) State Bank of India

ಭಾರತೀಯ ಸ್ಟೇಟ್ ಬ್ಯಾಂಕ್

b) Crossing

ಅಡ್ಡಗೆರೆ

c) Banking Ombudsmen.

ಬ್ಯಾಂಕಿಂಗ್ ಒಂಬಡ್ಸ್‌ಮನ್.

Q. No. 9. Solve **any two** of the following.

Marks : 10×2=20

ಈ ಕೆಳಗಿನ ಯಾವುದಾದರೂ ಎರಡನ್ನು ನಿರ್ಧರಿಸಿರಿ.

a) "A" draws a bill of exchange on "B" for Rs. 5,000. "B" has failed to accept the bill of exchange. Can C accept the bill of exchange on behalf of "B" ? Give reasons.

“ಅ” ಎಂಬುವನು 5,000 ರೂ.ಗಾಗಿ “ಬ” ಎಂಬುವನ ಮೇಲೆ ವಿನಿಮಯ ಪತ್ರವನ್ನು ತೆಗೆಯುತ್ತಾನೆ. ವಿನಿಮಯ ಪತ್ರವನ್ನು ಅಂಗೀಕಾರ ಮಾಡಲು “ಬ”ನು ವಿಫಲನಾಗುತ್ತಾನೆ. “ಸ”ನು “ಬ”ನ ವತಿಯಿಂದ ವಿನಿಮಯ ಪತ್ರವನ್ನು ಅಂಗೀಕರಿಸಬಹುದೆ ? ಕಾರಣಗಳನ್ನು ನೀಡಿರಿ.



- b) "A" has issued a cheque in the name of "B" who is a minor.
Can B receive the payment from the Bank ?

“ಅ” ಎಂಬುವನು ಅಪ್ರಾಪ್ತನಾದ “ಬ” ಎಂಬುವನಿಗೆ ಒಂದು ಧನಾದೇಶವನ್ನು ನೀಡುತ್ತಾನೆ. “ಬ”ನು ಬ್ಯಾಂಕಿನಿಂದ ಸಂದಾಯವನ್ನು ಸ್ವೀಕರಿಸಬಹುದೇ ?

- c) "A" has issued a cheque to B for Rs. 5,000 for the purchase of goods. But cheque has been dishonoured because of defect in the signature of "A". Can "B" file a cheque bounce case against "A" ?

ಸರಕುಗಳನ್ನು ಖರೀದಿಸಿದಕ್ಕಾಗಿ “ಅ”ನು 5,000 ರೂ. ಯ ಒಂದು ಧನಾದೇಶವನ್ನು “ಬ”ನಿಗೆ ನೀಡುತ್ತಾನೆ. ಆದರೆ “ಅ”ನ ಸಹಿಯ ದೋಷದ ಕಾರಣದಿಂದಾಗಿ ಧನಾದೇಶವು ಅಮಾನ್ಯಗೊಳ್ಳುತ್ತದೆ. “ಬ”ನು “ಅ”ನ ವಿರುದ್ಧ ಚೆಕ್ ಬೌನ್ಸ್ ಪ್ರಕರಣವನ್ನು ಹೂಡಬಹುದೇ ?